

4095 – B21 – IISC – R – A – 18



SECOND SEMESTER B.COM. DEGREE EXAMINATION, APRIL 2018

Paper – II : FINANCIAL ACCOUNTING – II

(Revised)

Time : 3 Hours]

[Max. Marks : 80

Instructions : Attempt all Sections according to internal choice.

Simple calculator can be used.

ಆಂತರಿಕ ಆಯ್ಕೆಗಳಿಗನುಗುಣವಾಗಿ ಎಲ್ಲಾ ವಿಭಾಗಗಳಿಗೆ ಉತ್ತರಿಸಿರಿ.

ಸರಳ ಕ್ಯಾಲ್ಕುಲೇಟರ್ ಉಪಯೋಗಿಸಬಹುದು.

SECTION – A

ವಿಭಾಗ - ಅ

Answer any ten of the following questions.

(10×2=20)

ಕೆಳಗಿನ ಬೇಕಾದ ಹತ್ತು ಪ್ರಶ್ನೆಗಳಿಗೆ ಉತ್ತರಿಸಿರಿ.

1. a) Who is consignee ?

ಸರಳ ಮಾರಾಟ ಪ್ರತಿನಿಧಿ ಎಂದರೆ ಯಾರು ?

b) What is “dependent branches” ?

“ಅವಲಂಬಿತ ಶಾಖೆ”ಗಳೆಂದರೇನು ?

c) What is Normal Loss ? Give example.

ಸಾಮಾನ್ಯ ಹಾನಿ ಎಂದರೇನು ? ಉದಾಹರಣೆ ನೀಡಿರಿ.

d) State any two objectives of branch accounts.

ಶಾಖಾ ಖಾತೆಗಳ ಯಾವುದೇ ಎರಡು ಉದ್ದೇಶಗಳನ್ನು ತಿಳಿಸಿರಿ.

[P.T.O.]

e) What is non-recurring expense ? Give example.

ಪುನರಾವರ್ತನೆಯಾಗದ ವೆಚ್ಚ ಎಂದರೇನು ? ಉದಾಹರಣೆ ನೀಡಿರಿ.

f) What is Instalment based Purchase System ?

ಕಂತು ಆಧಾರಿತ ಖರೀದಿ ಪದ್ಧತಿ ಎಂದರೇನು ?

g) What is insurance claim ?

ವಿಮಾ ಹಕ್ಕು ಬಾಧ್ಯತೆ ಎಂದರೇನು ?

h) What is salvage value of stock ?

ಅವಘಡಕ್ಕೆ ಆಹುತಿಯಾಗಿ ಉಳಿದ ಶಿಲ್ಕು ಮೌಲ್ಯ ಎಂದರೇನು ?

i) What is Goods-in transit ?

ಸಾಗಾಣಿಕೆಯಲ್ಲಿರುವ ವಸ್ತು ಎಂದರೇನು ?

j) What is the journal entry for "cash-in-transit" in the books of H.O. ?

ಮುಖ್ಯ ಕಚೇರಿಯ ಪುಸ್ತಕಗಳಲ್ಲಿ "ಸಾಗಾಣಿಕೆಯಲ್ಲಿರುವ ನಗದು" ಇದರ ರೋಜು ದಾಖಲೆ ಯಾವುದು ?

k) What is inter-departmental transfer ?

ಅಂತರ್-ವಿಭಾಗ ವರ್ಗಾವಣೆ ಎಂದರೇನು ?

l) What is "Hire Purchase System" ?

"ಬಾಡಿಗೆ ಖರೀದಿ ಪದ್ಧತಿ" ಎಂದರೇನು ?

SECTION – B

ವಿಭಾಗ - ಬ

Answer any three of the following questions.

(3×5=15)

ಕೆಳಗಿನ ಬೇಕಾದ ಮೂರು ಪ್ರಶ್ನೆಗಳಿಗೆ ಉತ್ತರಿಸಿರಿ.

2. Distinguish between proforma invoice and account sales.

ಮಾದರಿ ಬೆಲೆ ಪಟ್ಟಿ ಹಾಗೂ ಮಾರಾಟ ವರದಿಗಳ ನಡುವಿನ ವ್ಯತ್ಯಾಸಗಳನ್ನು ತಿಳಿಸಿರಿ.

3. From the following information, prepare Petty Cash Account :

- a) Petty Cash on 1-1-2017 Rs. 675-75
- b) Cheque sent to branch for Petty Cash expenses Rs. 1,675-75
- c) Petty cash expenses incurred during the year 2017 Rs. 1,175-75.

ಈ ಕೆಳಗಿನ ಮಾಹಿತಿಗಳಿಂದ ಚಿಲ್ಲರೆ ನಗದು ಖಾತೆಯನ್ನು ತಯಾರಿಸಿರಿ.

- a) 1-1-2017 ರಂದು ಇರುವ ಚಿಲ್ಲರೆ ನಗದು ರೂ. 675-75
- b) ಚಿಲ್ಲರೆ ನಗದು ಖರ್ಚಿಗಾಗಿ ಬ್ರಾಂಚ್‌ಕ್ಯಾಶ್‌ಗೆ ಕಳುಹಿಸಿದ ಚೆಕ್‌ನ ಹಣ ರೂ. 1,675-75
- c) 2017 ರಲ್ಲಿ ಖರ್ಚು ಮಾಡಿದ ಚಿಲ್ಲರೆ ನಗದು ರೂ. 1,175-75.

4. From the following information, find out :

- a) Abnormal Loss
- b) Value of consignment stock.
 - i) No. of cell phones supplied : 200 cell phones at Rs. 3,000 per phone.
 - ii) Packing and carriage expenses paid by consignor – Rs. 18,000.
 - iii) No. of cell phones lost in transit – 20.
 - iv) No. of cell phones sold by consignee – 150.

ಈ ಕೆಳಗಿನ ಮಾಹಿತಿಗಳಿಂದ :

- a) ವಿಪರೀತ ಹಾನಿ.
- b) ಅಂತಿಮ ಸರಕು ದಾಸ್ತಾನು ಮೌಲ್ಯಗಳನ್ನು ಕಂಡುಹಿಡಿಯಿರಿ.
 - i) ಸರಕು ರವಾನೆ ಮಾಡಿದ ಸೆಲ್‌ಫೋನ್‌ಗಳ ಸಂಖ್ಯೆ ರೂ. 3,000 ಪ್ರತಿಯೊಂದರಂತೆ 200 ಸೆಲ್ ಫೋನ್‌ಗಳು.
 - ii) ಸರಕು ರವಾನೆದಾರ ಪಾವತಿಸಿದ ಪ್ಯಾಕಿಂಗ್ ಹಾಗೂ ಸಾಗಾಣಿಕೆ ವೆಚ್ಚ – ರೂ. 18,000.
 - iii) ಸಾಗಾಣಿಕೆಯಲ್ಲಿ ಕಳೆದುಕೊಂಡ ಸೆಲ್ ಫೋನ್‌ಗಳ ಸಂಖ್ಯೆ – 20
 - iv) ಸರಕು ಮಾರಾಟ ಪ್ರತಿನಿಧಿ ಮಾರಿದ ಸೆಲ್ ಫೋನ್‌ಗಳ ಸಂಖ್ಯೆ – 150.



5. Gagan Co. Ltd. acquired a refrigerator from Swati Industries on 1-1-2015, of the cash price of 93,000 rupees under Hire Purchase System, payable Rs. 25,000 on signing the contract and the balance in 3 equal annual instalments of Rs. 25,000 each at the end of each year. Interest is charged at 5% p.a on remaining amount.

Prepare the chart showing the calculation of interest and instalment.

ದಿನಾಂಕ 1-1-2015 ರಂದು ಸ್ವಾತಿ ಇಂಡಸ್ಟ್ರೀಸ್‌ರವರಿಂದ ಗಗನ್ ಕಂಪನಿ ಲಿಮಿಟೆಡ್ ಬಾಡಿಗೆ ಖರೀದಿ ಪದ್ಧತಿಯ ಮೇಲೆ ರೆಫ್ರಿಜರೇಟರ್ ಖರೀದಿಸಿದ್ದು ಇದರ ನಗದು ಬೆಲೆಯು ರೂ. 93,000 ಇದ್ದು, ಒಪ್ಪಂದಕ್ಕೆ ಸಹಿ ಹಾಕಿದ ತಕ್ಷಣ ರೂ. 25,000/- ಪಾವತಿಸಿ ಉಳಿದ ಮೊತ್ತವನ್ನು ರೂ. 25,000 ದಂತೆ ಮೂರು ವಾರ್ಷಿಕ ಮತ್ತು ಸಮಾನ ಕಂತುಗಳಲ್ಲಿ ಪ್ರತಿ ವರ್ಷದ ಕೊನೆಗೆ ಸಂದಾಯ ಮಾಡಲು ಒಪ್ಪಿಕೊಂಡಿರುತ್ತಾರೆ. ಅದರ ಜೊತೆಗೆ ಪ್ರತಿ ವರ್ಷಕ್ಕೆ ಶೇಕಡಾ 5 ರಂತೆ ಬಡ್ಡಿಯನ್ನು ವಿಕ್ರಯದಾರರಿಗೆ ಬಾಕಿ ಉಳಿದ ಮೊತ್ತದ ಮೇಲೆ ಪಾವತಿಸಬೇಕು.

ಕಂತು ಮತ್ತು ಬಡ್ಡಿ ಕಂಡುಹಿಡಿಯುವುದನ್ನು ತೋರಿಸುವ ಚಾರ್ಟ್ ತಯಾರಿಸಿರಿ.

6. A fire occurred in the premises of Devaraj Cloth Stores, Hassan on 31-7-2017 and considerable stock was destroyed.

The following data is available on that date :

a) Stock on 1-1-2017	Rs. 22,000
b) Purchases up to 31-7-2017	Rs. 62,000
c) Cost of goods sold up to that date	Rs. 52,000
d) Value of salvaged stock	Rs. 12,000

Find out the value of stock on the date of fire.

ದೇವರಾಜ್ ಕ್ಲೋತ್ ಸ್ಟೋರ್ಸ್, ಹಾಸನದ ಆವರಣದಲ್ಲಿ ದಿನಾಂಕ 31-7-2017 ರಂದು ಅಗ್ನಿ ಅನಾಹುತವಾಗಿದೆ ಹಾಗೂ ಸಾಕಷ್ಟು ಸರಕುಗಳು ನಾಶಗೊಂಡಿವೆ.

ಈ ಕೆಳಗಿನ ಅಂಕಿ-ಅಂಶಗಳು ಆ ದಿನದಂದು ಲಭ್ಯವಾಗಿವೆ.

a) 1-1-2017 ರಂದು ಇದ್ದ ಸರಕು ಶಿಲ್ಕು	ರೂ. 22,000
b) 31-7-2017 ರವರೆಗೆ ಮಾಡಿದ ಖರೀದಿ	ರೂ. 62,000
c) ಆ ದಿನದವರೆಗೆ ಮಾರಾಟವಾದ ವಸ್ತುಗಳ ವೆಚ್ಚ	ರೂ. 52,000
d) ಅಗ್ನಿಗಾಹುತಿಯಾಗಿ ಉಳಿದ ಶಿಲ್ಕು ಮೌಲ್ಯ	ರೂ. 12,000

ಅಗ್ನಿಗಾಹುತಿಯಾದ ದಿನ ಕಳೆದುಕೊಂಡ ಸರಕಿನ ಮೌಲ್ಯ ಕಂಡುಹಿಡಿಯಿರಿ.



7. How do you allocate the following expenses ?

ಈ ಕೆಳಗಿನ ಖರ್ಚುಗಳನ್ನು ಹೇಗೆ ಹಂಚಿಕೆ ಮಾಡುವಿರಿ ?

a) Bad debts

ಕರಡು ಸಾಲಗಳು

b) Carriage inwards

ಖರೀದಿ ಮಾಡಿದ ಸರಕು ಸಾಗಾಣಿಕೆ ವೆಚ್ಚ

c) Electricity charges

ವಿದ್ಯುತ್ ವೆಚ್ಚ

d) Repairs to Machinery

ಯಂತ್ರಗಳ ರಿಪೇರಿ

e) Canteen expenses

ಕ್ಯಾಂಟೀನ್ ವೆಚ್ಚ

f) Insurance on stocks

ಶಿಲ್ಕು ಸರಕಿನ ಮೇಲೆ ವಿಮೆ

g) Advertisement

ಜಾಹಿರಾತು

h) Recreation expenses

ಮನರಂಜನಾ ವೆಚ್ಚ

i) Air conditioning expenses

ಹವಾ ನಿಯಂತ್ರಣ ವೆಚ್ಚ

j) Commission.

ಕಮಿಷನ್ (ದಲ್ಲಾಳಿ).

SECTION - C

ವಿಭಾಗ-ಕ

Question No. 13 is compulsory (case study). Answer any two of the remaining. (3×1)

(3×15=45)

13 ನೇ ಪ್ರಶ್ನೆ ಕಡ್ಡಾಯ (ಪ್ರಕರಣ ಅಧ್ಯಯನ). ಉಳಿದ ಪ್ರಶ್ನೆಗಳಲ್ಲಿ ಬೇಕಾದ ಎರಡಕ್ಕೆ ಉತ್ತರಿಸಿರಿ:

8. Mahesh purchased one Machinery from HMT Ltd. on Hire Purchase System on 1-1-2015. The terms of payment are as follows :

- a) Cash price of the machinery was Rs. 5,04,000.
- b) Amount paid on signing the contract Rs. 1,35,000.
- c) Balance amount paid in three equal instalments of Rs. 1,35,000 each on 31st December every year.
- d) Interest charged on outstanding balance was 5% p.a.
- e) Depreciation was charged at 20% p.a. under reducing balance method.

Prepare necessary Ledger Accounts in the books of Mahesh.

ದಿನಾಂಕ 1-1-2015 ರಂದು ಮಹೇಶ್‌ರವರು ಎಚ್.ಎಮ್.ಟಿ. ಲಿ. ಇವರಿಂದ ಒಂದು ಯಂತ್ರವನ್ನು ಬಾಡಿಗೆ ಖರೀದಿ ಪದ್ಧತಿಯ ಮೇಲೆ ಕೊಂಡುಕೊಂಡರು :

ಕೆಳಗಿನಂತೆ ಹಣ ಸಂದಾಯ ಮಾಡುವ ಒಪ್ಪಂದವಾಗಿದೆ.

- a) ಯಂತ್ರದ ನಗದು ಬೆಲೆ ರೂ. 5,04,000.
b) ಒಪ್ಪಂದಕ್ಕೆ ಸಹಿ ಹಾಕುವಾಗ ಸಂದಾಯ ಮಾಡಿದ ಹಣ ರೂ. 1,35,000.



c) ಉಳಿದ ಬಾಕಿ ಹಣವನ್ನು ರೂ. 1,35,000 ವಾರ್ಷಿಕ ಮೂರು ಸಮನಾದ ಕಂತುಗಳಲ್ಲಿ ಪ್ರತಿ ವರ್ಷ ಡಿಸೆಂಬರ್ 31ರಂದು ಸಂದಾಯ ಮಾಡುವುದು.

d) ಬಾಕಿ ಮೊತ್ತದ ಮೇಲೆ ವಾರ್ಷಿಕ ಶೇ. 5 ರಂತೆ ಬಡ್ಡಿ ಕೊಡುವುದು.

e) ವರ್ಷಕ್ಕೆ ಶೇ. 20 ರಂತೆ ಇಳುವರಿ ಪದ್ಧತಿಯ ಪ್ರಕಾರ ಸವಕಳಿ ತೆಗೆಯುವುದು.

ಮಹೇಶ್‌ರವರ ಪುಸ್ತಕದಲ್ಲಿ ಅವಶ್ಯಕವಾದ ಖಾತೆಗಳನ್ನು ಬರೆಯಿರಿ.

9. Bharat Co. Ltd. of Bangalore has a branch at Hubli. The goods are invoiced to the branch at 20% profit on sales. The branch has been instructed to send all cash received to the head office daily and all its expenses are paid by the head office.

The following is the summary of transactions for the year 2017 :

	Rs.
Branch petty cash on (1-1-2017)	200
Amount receivable from debtors on 1-1-2017	8,000
Branch stocks on 1-1-2017 (at invoice price)	20,000
Goods sent to branch (at cost price)	80,000
Expenses paid by head office for :	
	Rs.
Petty cash	1,400
Rent	6,000
Stationery	3,000
Salary	<u>24,000</u>
	34,400
Cash sales	58,600
Credit sales	70,000
Goods returned by branch (at invoice price)	2,000



Cash received from customers	60,000
Discount allowed to customers	3,000
Goods returned by customers	5,000
Branch petty cash on 31-12-2017	400
Branch stock on 31-12-2017 (Invoice price)	25,000

You are required to prepare Branch Debtors Account and Branch Account in the books of Head Office.

ಭಾರತಕಂ. ಲಿ. ಬೆಂಗಳೂರು ಇವರು ಹುಬ್ಬಳ್ಳಿಯಲ್ಲಿ ಶಾಖೆ ಹೊಂದಿದ್ದು, ಸರಕುಗಳನ್ನು ಕ್ರಯ ಪಟ್ಟಿಯ ಮೇಲೆ ಶೇ. 20 ರಂತೆ ಲಾಭ ಆಕರಿಸಿ ಶಾಖೆಗೆ ಕಳುಹಿಸಿದ್ದಾರೆ. ಶಾಖೆಯು ಸರಕು ಮಾರಾಟದಿಂದ ಬಂದ ಎಲ್ಲ ನಗದು ಹಣವನ್ನು ಪ್ರತಿ ದಿನ ಪ್ರಧಾನ ಕಚೇರಿಗೆ ಕಳಿಸಿಕೊಡುವ ಆದೇಶವಿದ್ದು ಶಾಖೆಯಲ್ಲಿ ತಗಲುವ ಎಲ್ಲ ವೆಚ್ಚವನ್ನು ಪ್ರಧಾನ ಕಚೇರಿಯಿಂದ ಬಟವಾಡೆ ಮಾಡುವುದಾಗಿ ನಿರ್ಧರಿಸಲಾಗಿದೆ.

2017 ನೇ ವರ್ಷದಲ್ಲಾದ ವ್ಯವಹಾರಗಳ ಸಾರಾಂಶ ಕೆಳಗಿನಂತಿದೆ :

	ರೂ.
ದಿನಾಂಕ 1-1-2017 ರಂದು ಶಾಖೆಯಲ್ಲಿದ್ದ ಚಿಲ್ಲರೆ ನಗದು	200
ದಿನಾಂಕ 1-1-2017 ರಂದು ಇದ್ದ ದೇಣಿದಾರರಿಂದ ಬರಬೇಕಾದ ಮೊತ್ತ	8,000
ದಿನಾಂಕ 1-1-2017 ರಂದು ಕ್ರಯ ಪಟ್ಟಿ ಆಧಾರಿತ ಸರಕು ಶಿಲ್ಕು	20,000
ಶಾಖೆಗೆ ಕಳುಹಿಸಿದ ಸರಕಿನ ಮೂಲ ಬೆಲೆ	80,000

ಪ್ರಧಾನ ಕಚೇರಿಯಿಂದ ಕೊಡಮಾಡಿದ ವೆಚ್ಚಗಳು :

	ರೂ.	
ಚಿಲ್ಲರೆ ನಗದು	1,400	
ಬಾಡಿಗೆ	6,000	
ಸ್ವೇಶನರಿ	3,000	
ಸಂಬಳ	<u>24,000</u>	34,400



ನಗದು ಮಾರಾಟ	58,600
ಉದ್ದರಿ ಮಾರಾಟ	70,000
ಶಾಖೆಯಿಂದ ವಾಪಸ್ಸು ಬಂದ ಸರಕು (ಕ್ರಯಪಟ್ಟಿಯಂತೆ)	2,000
ಗ್ರಾಹಕರಿಂದ ವಸೂಲಾಗಿ ಬಂದ ನಗದು	60,000
ಗ್ರಾಹಕರಿಗೆ ಬಿಟ್ಟುಕೊಟ್ಟ ಸೋಡಿ	3,000
ಗ್ರಾಹಕರಿಂದ ಸರಕು ಪರತ ಬಂದದ್ದು	5,000
31-12-2017 ರಂದು ಚಿಲ್ಲರೆ ನಗದು ಶಿಲ್ಕು	400
31-12-2017 ರಂದು ಸರಕು ಶಿಲ್ಕು (ಕ್ರಯ ಪಟ್ಟಿ ಆಧಾರಿತ)	25,000
ಪ್ರಧಾನ ಕಚೇರಿಯ ಪುಸ್ತಕದಲ್ಲಿ ಶಾಖೆಯ ದೇಣಿದಾರರ ಖಾತೆ ಮತ್ತು ಶಾಖೆಯ ಖಾತೆಯನ್ನು ತಯಾರಿಸಿರಿ.	

10. On 30-9-2017 fire occurred in the premises of M/s Kamal Stores, Haveri. The following data are available from the records of the stores :

	Rs.
a) Debtors on 1-1-2017	2,24,000
b) Cash received from debtors	6,75,000
c) Discount allowed up to 30-9-2017	22,000
d) Bad debts up to 30-9-2017	9,000
e) Debtors on 30-9-2017	2,70,000
f) Stock on 1-1-2017	1,80,000
g) Purchased from 1-1-2017 to 30-9-2017	5,84,000
h) Rate of gross profit on sales	25%
i) Value of salvaged stocks	50,000

Prepare a statement of fire insurance claim.



ಮೆ | ಕಮಲ ಸ್ಟೋರ್ಸ್, ಹಾವೇರಿ ಆವರಣವು ದಿ. 30-9-2017 ರಂದು ಅಗ್ನಿಗಾಹುತಿಗೊಂಡಿದೆ. ಸ್ಟೋರ್ಸ್ ದಾಖಲಾತಿಯ ಆಧಾರದ ಮೇಲೆ ಈ ಕೆಳಗಿನ ಅಂಶಗಳು ಲಭ್ಯವಾಗಿವೆ :

	ರೂ.
a) ದೇಣಿದಾರರು ದಿ. 1-1-2017	2,24,000
b) ದೇಣಿದಾರರಿಂದ ಬಂದ ನಗದು	6,75,000
c) ಸೋಡಿ ಕೊಟ್ಟಿದ್ದು 30-9-2017	22,000
d) ಕರಡು ಸಾಲ 30-9-2017	9,000
e) ದೇಣಿದಾರರು ದಿ. 30-9-2017	2,70,000
f) ಸರಕು ಶಿಲ್ಕು 1-1-2017	1,80,000
g) ಖರೀದಿ ದಿ. 1-1-2017 ರಿಂದ 30-9-2017	5,84,000
h) ವಿಕ್ರಯದ ಮೇಲೆ ಒಟ್ಟು ಲಾಭದ ಬೆಲೆ	ಶೇ. 25
i) ಅಗ್ನಿಗಾಹುತಿಯಾಗಿ ಉಳಿದ ಶಿಲ್ಕು ಮೌಲ್ಯ	50,000

ಈ ಮೇಲಿನ ವಿವರಣೆಗಳಿಂದ ಅಗ್ನಿ ವಿಮಾ ಹಕ್ಕು ಬಾಧ್ಯತೆ ವರದಿ ತಯಾರಿಸಿ.

11. From the following, prepare necessary ledger accounts in the books of Akash Co. Ltd.

- Goods sent on consignment – 600 Radios
- Invoice price of each Radio is ₹ 1,500.
- Cost price of each Radio is ₹ 1,200.
- Akash Co. paid ₹ 18,000 for freight and insurance.
- 25 Radios were totally damaged in transit and Insurance Co. paid ₹ 30,000.
- The consignee tools delivery of the rest of the Radios and paid ₹ 7,500 for carriage and octroi and ₹ 10,000 for sales expenses.
- 500 Radios were sold at ₹ 1,800 each.
- Consignee's commission was 5% on sales.



ಕೆಳಗಿನ ಮಾಹಿತಿಯಿಂದ ಆಕಾಶ ಕಂ. ನಿ ಪುಸ್ತಕದಲ್ಲಿ ಅವಶ್ಯಕ ಖಾತೆಗಳನ್ನು ತಯಾರಿಸಿರಿ.

- a) ರವಾನಿಸಿದ ಸರಕುಗಳು – 600 ರೇಡಿಯೋಗಳು
- b) ಪ್ರತಿ ರೇಡಿಯೋದ ಹೆಚ್ಚುವರಿ ಬೆಲೆ ಪಟ್ಟಿ – ರೂ. 1,500
- c) ಪ್ರತಿ ರೇಡಿಯೋದ ಮೂಲ ಬೆಲೆ – ರೂ. 1,200
- d) ಆಕಾಶ ಕಂ. ಕೊಟ್ಟ ಗಾಡಿ ಬಾಡಿಗೆ ಮತ್ತು ವಿಮೆ – ರೂ. 18,000
- e) ಸಾಗಾಣಿಕೆಯಲ್ಲಿ 25 ರೇಡಿಯೋಗಳು ಸಂಪೂರ್ಣ ಹಾನಿಗೊಳಗಾಗಿದ್ದು ಇದಕ್ಕೆ ವಿಮೆ ಕಂಪನಿಯು ರೂ. 30,000 ವನ್ನು ಪರಿಹಾರವೆಂದು ನೀಡಿದೆ.
- f) ಏಜೆಂಟನು ಉಳಿದ ರೇಡಿಯೋಗಳನ್ನು ವಿಲೇವಾರಿ ಪಡೆದು ಮತ್ತು ಅವುಗಳನ್ನು ಸಾಗಿಸಲು ಸಾಗಾಣಿಕೆ ಮತ್ತು ಸುಂಕ ಖರ್ಚು ರೂ. 7,500 ಮತ್ತು ಮಾರಾಟ ವೆಚ್ಚವಾಗಿ ರೂ. 10,000 ಗಳನ್ನು ಕೊಟ್ಟಿರುತ್ತಾನೆ.
- g) ರೂ. 1,800 ರಂತೆ ಪ್ರತಿ 500 ರೇಡಿಯೋಗಳನ್ನು ಏಜೆಂಟನು ಮಾರಾಟ ಮಾಡಿದ್ದಾನೆ.
- h) ಮಾರಾಟದ ಮೇಲೆ ಶೇ. 5 ರಂತೆ ದಲ್ಲಾಳಿಯನ್ನು ಪಡೆಯಲು ಏಜೆಂಟನು ಹಕ್ಕುದಾರನಾಗಿದ್ದಾನೆ.

12. X Co. of Hubli sent 1000 bags of rice to Y Co. of Bangalore on consignment basis. The cost of each bag is Rs. 500. The expenses of X Co. were – Packing Rs. 1,000, Freight Rs. 1,000 and Insurance Rs. 2,000. 100 bags of rice were lost in transit. Insurance Co. paid Rs. 40,000 towards the claim. Y Co. received the remaining bags and paid Rs. 500 unloading, Rs. 1,300 for octroi and sales expenses amounted to Rs. 5,000. Y Co. sold 800 bags of rice at Rs. 600 for each bag. Y Co. gets Commission at 5% + 1% del-credere Commission on sales. There is a bad debts of Rs. 1,200.

Prepare necessary ledger accounts in the books of X Co. Ltd., Hubli.



ಹುಬ್ಬಳ್ಳಿಯ X ಕಂಪನಿಯು 1000 ಅಕ್ಕಿ ಚೀಲಗಳನ್ನು ಬೆಂಗಳೂರಿನ Y ಕಂಪನಿಗೆ ಕಳುಹಿಸಿದೆ. ಪ್ರತಿ ಅಕ್ಕಿ ಚೀಲದ ಮೂಲ ಬೆಲೆ ರೂ. 500 ಇರುತ್ತದೆ. X ಕಂಪನಿಯು ಕೆಳಗಿನಂತೆ ಖರ್ಚು ಮಾಡಿದೆ.

ಮೂಟೆ ಕಟ್ಟಲು ರೂ. 1000, ಬಾಡಿಗೆ ರೂ. 1,000 ಮತ್ತು ವಿಮೆ ರೂ. 2,000.

ರವಾನೆ ಸಂದರ್ಭದಲ್ಲಿ 100 ಚೀಲ ಅಕ್ಕಿಯು ಹಾನಿಗೊಳಗಾಗಿದೆ. ಇದಕ್ಕೆ ಪರಿಹಾರವಾಗಿ ವಿಮೆ ಕಂಪನಿಯು ರೂ. 40,000 ಗಳನ್ನು ಪರಿಹಾರವಾಗಿ ಕೊಟ್ಟಿರುತ್ತದೆ.

Y ಕಂಪನಿಯು ಇನ್ನುಳಿದ ಅಕ್ಕಿ ಚೀಲಗಳನ್ನು ವಿಲೇವಾರಿ ಪಡೆದು ಕೆಳಗಿನ ಖರ್ಚುಗಳನ್ನು ಮಾಡಿರುತ್ತದೆ.

ಮೂಟೆಗಳನ್ನು ಇಳಿಸಲು ರೂ. 500, ಜಕಾತಿ ರೂ. 1,300 ಮತ್ತು ಮಾರಾಟ ವೆಚ್ಚ ರೂ. 5,000 ಕೊಟ್ಟಿರುತ್ತದೆ.

Y ಕಂಪನಿಯು 800 ಚೀಲ ಅಕ್ಕಿಯನ್ನು ಪ್ರತಿ ಚೀಲಕ್ಕೆ ರೂ. 600 ರಂತೆ ಮಾರಾಟ ಮಾಡಿದೆ. ಇದಕ್ಕಾಗಿ Y ಕಂಪನಿಯು ಮಾರಾಟದ ಮೇಲೆ 5% + 1% ಡೆಲ್‌ಕ್ರೆಡ್‌ರ ಕಮಿಷನ್ ಪಡೆಯಲು ಹಕ್ಕುದಾರವಾಗಿದೆ. Y ಕಂಪನಿಯು ರೂ. 1,200 ಕರಡು ಸಾಲವಾಗಿದೆ ಎಂದು ತಿಳಿಸಿದೆ.

ಹುಬ್ಬಳ್ಳಿಯ X ಕಂಪನಿಯ ಪುಸ್ತಕದಲ್ಲಿ ಅವಶ್ಯಕ ಖಾತೆಗಳನ್ನು ತಯಾರಿಸಿ.

13. Case study (Compulsory) :

The following particulars are taken from the books of Mutla Company Ltd. for the year 2017.

Particulars	A	B	C
	Rs.	Rs.	Rs.
Stock on 1-1-2017	30,000	26,000	22,000
Purchases	80,000	1,40,000	60,000

Sales	1,50,000	1,40,000	1,30,000
Stock on 31-12-2017	36,000	20,000	28,000
Wages	20,000	16,000	12,000

Common expenses :

Rs.

Salaries	24,000
Rent	12,000
Discount received	5,600
Labour welfare expenses	12,000
Electricity	2,800

Inter-departmental transfer of goods :

Rs.

A to B	8,000
B to C	6,000

Other information :

- a) Area occupied by each department equally.
- b) No. of light points : A – 4, B – 2 and C – 1.
- c) No. of employees : A – 12, B – 8 and C – 4.
- A) Calculate profit or loss of all departments.
- B) Suggest which department should be closed ? Why ?



ಪ್ರಕರಣ ಅಧ್ಯಯನ (ಕಡ್ಡಾಯ).

ಈ ಕೆಳಗಿನ ವಿವರಗಳನ್ನು 2017 ನೇ ವರ್ಷದ ಮುಕ್ತಾ ಕಂಪನಿ ನಿಯಮಿತದ ಪುಸ್ತಕದಿಂದ ತೆಗೆದುಕೊಳ್ಳಲಾಗಿದೆ.

ವಿವರಗಳು	A	B	C
	ರೂ.	ರೂ.	ರೂ.
1-1-2017 ರ ಸರಕು ಶಿಲ್ಕು	30,000	26,000	22,000
ಖರೀದಿ	80,000	1,40,000	60,000
ಮಾರಾಟ	1,50,000	1,40,000	1,30,000
31-12-2017ರ ಸರಕು ಶಿಲ್ಕು	36,000	20,000	28,000
ಕೂಲಿ	20,000	16,000	12,000

ಸರ್ವಸಾಮಾನ್ಯ ಖರ್ಚುಗಳು :

	ರೂ.
ಪಗಾರ	24,000
ಬಾಡಿಗೆ	12,000
ಸೋಡಿ ಪಡೆದದ್ದು	5,600
ಕಾರ್ಮಿಕರ ಕಲ್ಯಾಣ ವೆಚ್ಚ	12,000
ವಿದ್ಯುತ್	2,800

ಅಂತರ ವಿಭಾಗಗಳಲ್ಲಿಯ ಸರಕುಗಳ ವರ್ಗಾವಣೆ :

	ರೂ.
A ನಿಂದ B ಗೆ	8,000
B ನಿಂದ C ಗೆ	6,000



ಇತರೆ ಮಾಹಿತಿ :

- a) ಎಲ್ಲಾ ವಿಭಾಗಗಳು ಸಮನಾಗಿ ಸ್ಥಳ ಆಕ್ರಮಿಸಿವೆ.
 - b) ವಿದ್ಯುತ್ ಪಾಯಿಂಟ್‌ಗಳ ಸಂಖ್ಯೆ : A - 4, B - 2 ಮತ್ತು C - 1.
 - c) ಸಿಬ್ಬಂದಿಯ ಸಂಖ್ಯೆ : A - 12, B - 8 ಮತ್ತು C - 4.
 - A) ಎಲ್ಲಾ ವಿಭಾಗಗಳ ಲಾಭ ಅಥವಾ ಹಾನಿಯನ್ನು ಕಂಡುಹಿಡಿಯಿರಿ.
 - B) ಯಾವ ವಿಭಾಗವನ್ನು ಬಂದು ಮಾಡಬೇಕು ? ಏಕೆ ? ತಿಳಿಸಿ.
-